



15 May 2020

The Manager, Listing
BSE Limited
Phiroze Jeejeebhoy Towers,
Dalal Street,
MUMBAI - 400 001

The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
MUMBAI – 400 051

Dear Sirs,

Sub: Advertisement regarding the financial results

Further to our letter dated 13 May 2020 on the outcome of the Board meeting, we enclose herewith the copy of newspaper advertisement with respect to financial results published on 15 May 2020 in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

DocuSigned by:
Subramanian Narayan
864FB8DBFAE44A7...
Subramanian Narayan
Vice President and Company Secretary



Encl: As above



Remapping the premium trail

Experts say the pandemic is changing consumer behaviour, forcing marketers to rethink the differentiators between mass and premium brands

SHALY SETH MOHILE & ARUNDHUTI DASGUPTA
 Mumbai, 14 May

For a few years now brands have strived to jump on to the premium ledge, an overused and overcrowded positioning platform that found favour with marketers across categories. Be it exclusivity, personalisation, creating cult-like communities around a brand or wearing the herbal-natural tag, all routes led down the premium trail. Now, as Covid-19 has thrown past behavioural norms into a deep freeze, many predict that the premium tag may well be the first casualty in the new world.

Soumya Mohanty, chief client officer, South Asia, Insights Division, Kantar believes that the changes in consumer behaviour will drive brands to relook at positioning norms. "We expect Maslow's hierarchy to be upended. The discretionary items and even within that premium items (like high-end shoes and bags) vs daily-wear apparel will be de-prioritised. The main reason for this is the reduction in income that is expected by almost everyone. In the survey done by Kantar's Insights Division, we found 46 per cent saying that they will save more going up to 58 per cent among those worried about jobs. Only 20 per cent said they will spend more."

According to a study by Nielsen, as more markets begin to emerge from lockdowns, there are some early signs that consumer habits will be forever changed. Sameer Shukla, West



THE NEW PREMIUM

- Functional values are going to be more important in a future when customers have a trust deficit. Premium brands will need to dial up those basics, whether engineering or craftsmanship, which promise safety and protection
- Stronger focus on virtual experience will be necessary, with only fulfilment at store
- Need to dial up societal responsibility and give consumers a reason to feel good about themselves
- Communicate crisply on the differences between mass and premium values

market leader, South Asia, Nielsen Global Connect, spoke to Business Standard during the release of the report and said that from all the data now available (from affluent segments of society) down-trading is an inevitable fallout of the pandemic. He and several other marketers say that the Indian consumer is unlikely to trade up in a hurry, once things get

back to normal. The current crisis will hit harder on the consumption habits of the young, many marketers predict. As Mohanty explains, in an aspirational society like India where a generation doesn't even recall scarcity or rationing, this pandemic has been a rude wake up call, one that will leave a lasting impact (much like famines and wars

did on previous generations). Does this mean premium brands will fade out unless they change tracks? One needs to read the purchase behaviour carefully to read the trends, say marketers. Santosh Iyer, head of sales and marketing at luxury car market leader, Mercedes Benz says that the demand for new cars may not be as buoyant as it was. There may be down-trading between segments—those considering a Mercedes model may settle in for a top-end variant of a Skoda or a Skoda buyer may end up buying a top-end Hyundai model. But one is unlikely to opt for a cheaper trim level within a segment. "Buyers in the luxury segment won't compromise for a lakh or two," he points out.

However given that customers will weigh the price-value offering more closely than before, brands will have to be mindful of the lines that lie between budget, premium and luxury. According to a recent Google report on search trends during the pandemic, a shift in consumerism is unfolding as modern internet users are becoming increasingly conscious of their choices and demanding truly transparent and timely information from brands.

Jatin Ahuja, founder and managing director at Big Boy Toyz (BBT), a multi-brand showroom for pre-owned luxury and super luxury sports cars says, "It's no longer about people opting for cheaper or premium trim levels or models, its value for money driving buying behaviour. If one can get a car worth ₹1 crore for ₹65 lakh, in all likelihood one will opt for the latter," says Ahuja.

Brands have to listen in carefully to the customer's voice, not just watch her wallet, say market researchers. It is time that brands define their premium values with greater care and sensitivity, and as Mohanty says many premium categories are also experiential categories, which need touch and feel. Social distancing will change that so how they communicate what makes them differentiated as compared to the rest of the category, will need to change.

group with an annual income of ₹6-18 lakh. The step, she said, would also boost the economy by creating demand for cement, steel and other construction material, and transport.

Lava to exit China...

Lava has been able to source 40 per cent of the value of its components from domestic players and hopes to increase it further.

Even for global big players, the local content for large exporters is near the same level and the rest is imported. Lava import components from Japan and South Korea and does not depend only on China.

Rai said the company had a two-pronged strategy in the export market: Sell under its brand name and make it for other electronics manufacturing clusters.

The move comes at a time when those privy to discussions between global mobile giants and the government say that Apple Inc could shift around 7 per cent of its production value from China to India in the first year of the PLI scheme. It will go up to 18 per cent in four years.

It is expected that if the PLI scheme takes off for global players, it could help India grab over 7 per cent of the \$369-billion global mobile device export market by 2025 from a mere 0.5 per cent, or \$2 billion, currently. Now 85 per cent of the mobile device market is controlled by just two countries—China and Vietnam. But the government, under the National Electronics Policy, has formulated a target of exporting \$110 billion of mobile phones by 2025 from India. The PLI scheme for homegrown players does not set any limit on the value of the phone to be exported (it is \$200 for global players) to be eligible for the incentive. It also has a much lower threshold of investment (₹200 crore compared to ₹1,000 crore in five years

for global players and also of incremental sales annually between ₹500 crore and ₹5,000 crore over five years).

According to IDC, nearly 76.2 per cent of the domestic smart phone market is for phones below \$200. However, the feature phone market still constitutes more than 41.2 per cent of the total.

Tata, Adani, CESC may join race...

The Greater Noida operations are housed under Noida Power Company. Reliance Infrastructure is under pressure to repay bank loans and has put the assets up for sale so that it can use the proceeds to reduce its debt. The total reported company debt is around ₹14,300 crore at the end of March this year on a consolidated basis, with current liabilities of around ₹31,000 crore.

Reliance Infrastructure owns 51 per cent each in both the power distribution companies. The rest is owned by the New Delhi government through Delhi Power Company. The firms were privatised in 2002. A BSES Rajdhani spokesperson declined to comment on the sale process. A Tata

Power official said no such proposal was under consideration at this stage.

An Adani Group spokesperson said: "The company keeps evaluating growth in pursuit of generating long-term sustainable stakeholder value and the company doesn't comment on specific market queries." CESC officials were unavailable for comment.

Bankers said the high dues owed to power generation companies and the litigation over the Comptroller and Auditor General audit of BRPL and BYPL may impact the valuation.

The valuation, they added, will depend on the receivables of regulatory assets in the companies' books. Both companies have challenged the Delhi Electricity Regulatory Commission's disallowance in various courts.

The regulatory deferral account recognised in BSES Rajdhani's book of account as on March 31, 2018 is ₹8,470 crore whereas DERC has recognized only ₹3,979 crore, said Care Ratings in a statement dated April 6.

The closing balance of ₹8,430 crore as on March 31, 2019, was still higher than that envisaged during the last review, said CARE Ratings, adding that the revenue gap addition is expected to increase in the year ending fiscal 2020 due to increased power purchase costs.

Similarly, the regulatory deferral account recognised in BSES Yamuna's book of account as on March 31, 2018 was ₹8,122 crore whereas DERC has recognised only ₹2,677 crore, CARE Ratings said.

The closing balance of ₹8,074 crore as on March 31, 2019, although reduced from the previous year's level, was still higher than that expected during the last review.

The cumulative regulatory dues of both the companies are nearly equivalent to their annual revenues in FY20. Both BRPL and BYPL together reported revenues of ₹17,336 crore and profit before interest and taxes (PBIT) of ₹2879 crore in FY20 according to exchange filings by Reliance Infrastructure.

Round II fiscal cost: ₹10k cr

"We will immediately release ₹4,500-5,000 crore to banks for the CLSS," the official said after the finance minister's briefing.

The official added that while these were the immediate fiscal costs, all the credit schemes of Wednesday and Thursday on which the government would be providing guarantee might become a future liability for the Centre.

Analysts across the board calculated the immediate fiscal impact of Thursday's announcements at around ₹5,000 crore. However, there is a greater disagreement on the fiscal impact from Wednesday's announcements worth ₹5.9 trillion. While Soumya Kanti Ghosh, chief economic advisor, State Bank of India, pegged it at ₹41,500 crore, Ranen Banerjee of PwC India estimated it at slightly less than ₹20,000 crore.

The official quoted above said the Centre's fiscal impact, not counting the future liabilities, from Wednesday's measures, were close to ₹40,000 crore.

What all analysts agree on is that given the Centre's fiscal situation, it had no choice but to announce the bulk of measures on liquidity and credit front, while keeping its own outlay at a minimum.

बैंक ऑफ महाराष्ट्र
Bank of Maharashtra
 शाखा कार्यालय का ठेका
 एक परियोजना का ठेका

Head Office: "Lokmangal" 1501, Shivaji Nagar, Pune 411 005

AX1/IT/RFP022020/Credit Card

Request for Proposal (RFP)

Bank of Maharashtra invites proposal from eligible bidders for Engagement of Solution Provider for End to End Management of Credit Card Solution & Operations for Five Years'. The details and tender document would be available from 13.05.2020 on the Bank's website <https://www.bankofmaharashtra.in> in the Tenders Section. Bank reserves the right to cancel or reschedule the RFP process without assigning any reason.

Deputy General Manager, Information Technology

nesco
NESCO LIMITED
 CIN No: L17100MH1946PLC004866

Regd Office: Nesco Center, Western Express Highway, Goregaon (East), Mumbai - 400 063, Tel: 022 66450123, Fax: 022 66450101 Website: www.nesco.in Email: companysecretary@nesco.in

NOTICE

Notice is hereby given pursuant to Regulation 29 read with Regulation 47 and other applicable Regulations, if any, of SEBI (Listing Obligations and Disclosure Requirements) Regulations, 2015 that meeting of the Board of Directors of the Company is scheduled to be held on Tuesday, 19 May 2020, inter-alia, to consider and approve the Audited Standalone and Consolidated Financial Results for the quarter and financial year ended 31 March 2020.

The above information is also available on the Company's website at <http://www.nesco.in> and also on the website of BSE Limited at <http://www.bseindia.com/> and on the website of National Stock Exchange of India Limited at <http://www.nseindia.com/>.

For Nesco Limited
 Sd/-
 Jinal J. Shah
 Company Secretary and Compliance Officer

Place : Mumbai
 Date : 14 May 2020

TATA POWER
The Tata Power Company Limited
 (Corporate Contracts Department)
 The Tata Power Company Limited, 2nd Floor, Sahar Receiving Station
 Sahar Airport Road, Andheri East, Mumbai-400059
 CIN: L28920MH1919PLC000567

NOTICE INVITING TENDER

The Tata Power Company Limited invites tenders (2 part bidding) from eligible vendors for the following packages to be done for Tata Power distribution in Odisha

Tender Enquiry No.	Work Description	Estimated Cost/EMD (Rs.)	Tender Participation Fee (Rs.)	Last date and time for Payment of Tender Participation Fee
TPC/ENGG/ENQ/017/20-21	Supply of Network Equipment at Odisha	7.87 Cr / 13.80 Lacs	Rs. 5000	29.05.2020 1500 Hrs
TPC/ENGG/ENQ/018/20-21	Rate Contract for Door to Door Payment Collection	26.75 Cr / 6.02 Lacs	Rs. 5000	29.05.2020 1500 Hrs
TPC/ENGG/ENQ/019/20-21	Rate Contract for AMC of Battery Bank and Battery Chargers for various substations at Odisha.	1.33Cr/ 3.32Lacs	Rs.5000	29.05.20201500Hrs

For detailed tender, please visit Tender section on website <https://www.tatapower.com>

Interested bidders to submit Tender Participation Fee and Authorization Letter before Last date and time as indicated above, after which link from Tata Power E-Tender system will be shared for further communication & bid submission. Please note that all future correspondence regarding the tender, bid submission, bid submission date extension etc will happen only through Tata Power E-Tender system. All other future corrigendum's if any, to the said tender will be informed on Tender section on website <https://www.tatapower.com>

Mphasis Group
 Registered Office : Bagmane World Technology Center, Marathalli Outer Ring Road, Doddanahundi Village, Mahadevapura, Bengaluru - 560 048.
 Telephone: 91 80 6750 1000, Fax: 91 80 6695 9943,
 Website: www.mphasis.com, E-mail: Investor.relations@mphasis.com

CIN: L30007KA1992PLC025294

Amounts in ₹ million except share and per share data, unless otherwise stated

Extract of Statement of Consolidated Audited Financial Results for the quarter and year ended 31 March 2020

Particulars	Quarter ended 31 March 2020	Year ended 31 March 2020	Quarter ended 31 March 2019
1 Revenue from operations	23,461.51	88,435.37	20,249.59
2 Net profit before tax	4,149.99	15,153.80	3,476.80
3 Net profit after tax	3,532.30	11,848.37	2,661.46
4 Total comprehensive income (comprising net profit after tax and other comprehensive income after tax)	3,602.96	12,587.43	3,136.09
5 Equity share capital	1,865.43	1,865.43	1,862.26
6 Other equity	56,430.56	56,430.56	50,635.92
7 Earnings per equity share (par value ₹ 10 per share)			
Basic (₹)	18.94	63.57	14.30
Diluted (₹)	18.82	63.09	14.17
Consolidated Balance Sheet	As at 31 March 2020	As at 31 March 2019	
ASSETS			
Non-current assets			
Property, plant and equipment	1,699.74	1,201.94	
Capital work-in-progress	73.80	15.77	
Right-of-use assets	6,236.41	-	
Goodwill	21,404.74	19,584.55	
Other intangible assets	794.04	910.84	
Intangible assets under development	93.22	13.41	
Financial assets			
Investments	3,478.70	2,591.88	
Trade receivables	-	10.60	
Loans	640.68	708.98	
Other financial assets	164.71	635.08	
Deferred tax assets (net)	2,157.46	813.82	
Income tax assets (net)	4,882.58	5,230.88	
Other assets	1,778.27	962.35	
Total non-current assets	43,404.35	32,680.10	
Current assets			
Financial assets			
Investments	9,777.80	10,700.33	
Trade receivables	8,352.52	9,553.68	
Unbilled receivables	9,343.02	8,933.43	
Cash and cash equivalents	9,900.79	3,519.78	
Bank balances other than cash and cash equivalents	1,356.24	2,896.31	
Loans	1,409.11	1,256.92	
Other financial assets	548.05	659.30	
Other assets	3,443.03	3,510.77	
Total current assets	44,130.56	41,030.52	
TOTAL ASSETS	87,534.91	73,710.62	
EQUITY AND LIABILITIES			
EQUITY			
Share capital	1,865.43	1,862.26	
Other equity	56,430.56	50,635.92	
Total equity	58,295.99	52,498.18	
LIABILITIES			
Non-current liabilities			
Financial liabilities			
Lease liabilities	5,844.40	-	
Other financial liabilities	630.82	39.91	
Employee benefit obligations	697.90	782.22	
Deferred tax liabilities (net)	137.32	27.96	
Income tax liabilities (net)	256.81	298.90	
Other liabilities	-	126.12	
Total non-current liabilities	7,567.25	1,275.11	
Current liabilities			
Financial liabilities			
Borrowings	5,712.85	5,425.92	
Lease liabilities	1,396.60	-	
Trade payables	-	-	
- outstanding dues to micro and small enterprises	5.07	4.87	
- outstanding dues to creditors other than micro and small enterprises	6,661.74	7,845.56	
Other financial liabilities	4,162.71	2,785.42	
Employee benefit obligations	720.46	642.79	
Provisions	68.30	83.23	
Income tax liabilities (net)	566.65	1,365.71	
Other liabilities	2,377.29	1,783.83	
Total current liabilities	21,671.67	19,937.33	
TOTAL EQUITY AND LIABILITIES	87,534.91	73,710.62	

Notes:

1 The financial results have been prepared in accordance with the Indian Accounting Standards ('Ind AS') prescribed under section 133 of the Companies Act, 2013 read with Companies (Indian Accounting Standards) Rules, as amended. These results have been reviewed by the Audit Committee and approved by the Board of Directors at its meeting held on 13 May 2020. The statutory auditors have expressed an unmodified audit opinion on these results.

2 Audited Financial Results of Mphasis Limited (Standalone information).

Particulars	Quarter ended 31 March 2020	Year ended 31 March 2020	Quarter ended 31 March 2019
Revenue from operations	12,095.25	43,471.39	8,947.67
Profit before tax	5,495.31	13,876.37	2,438.88
Profit after tax	5,205.34	12,050.55	1,907.36

3 The Group has adopted Ind AS 116, effective annual reporting period beginning from 1 April 2019 using the modified retrospective method, with the cumulative effect of initially applying the Standard, recognised on the date of initial application (1 April 2019). Accordingly, the Group has not restated comparative information, instead, the cumulative effect of initially applying this standard has been recognised as an adjustment to the opening balance of retained earnings as on 1 April 2019.

4 The Board of Directors, in its meeting held on 27 May 2019 had proposed the final dividend of ₹ 27 per share for the year ended 31 March 2019. The dividend proposed by the Board of Directors was approved by the shareholders in the Annual General meeting held on 25 July 2019 and has been paid during the quarter ended 30 September 2019.

5 The Board of Directors in their meeting held on 13 May 2020 have proposed a final dividend of ₹ 35 per equity share for the year ended 31 March 2020 which is subject to the approval of shareholders at the ensuing Annual General Meeting and if approved, would result in a cash outflow of approximately ₹ 6,528.75.

6 The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com and www.bseindia.com and on the Company's website www.mphasis.com.

By Order of the Board, Mphasis Limited

Sd/-
 Nitin Rakesh
 Chief Executive Officer

New York
 13 May 2020

BS SUDOKU

3051

3			4			2		7
	4	2		3		8		
1			7	2	5			4
6				1	4			
		4			3	9		
						6	4	
9	3			1			6	
	6	1	9	4	2			3
	2	5	3	6	7			9

SOLUTION TO #3050

4	8	6	7	9	1	5	2	3
7	1	3	5	2	8	6	9	4
5	9	2	6	4	3	7	8	1
3	7	8	4	5	2	9	1	6
2	6	4	8	1	9	3	7	5
1	5	9	3	6	7	8	4	2
9	3	1	2	8	6	4	5	7
8	4	7	1	3	5	2	6	9
6	2	5	9	7	4	1	3	8

Easy:

★★

Solution tomorrow

HOW TO PLAY

Fill in the grid so that every row, every column and every 3x3 box contains the digits 1 to 9





ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ

ಸಂಸದ ಡಿ.ಕೆ. ಸುರೇಶ್ ಸ್ಪಷ್ಟನೆ



ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಪಂಚಾಯತ್ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಸಂಸದ ಡಿ.ಕೆ. ಸುರೇಶ್ ಲೋಕಾರ್ಪಣೆ ಮಾಡಿದರು.

ವಿಚಾರದಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಅವಕಾಶವಿಲ್ಲವೆಂದು... ಬೆಂಗಳೂರಿನ ಡಿ.ಕೆ. ಸುರೇಶ್ ಅವರು...

ಅರ್ಚಕರಿಗೂ ಪ್ಯಾಕೇಜ್ ಕಲ್ಪಿಸಲು ಆಗ್ರಹ

ಸಂ.ಕ.ಸಮಾಚಾರ ದೇವನಹಳ್ಳಿ ಬೇರೆ ಬೇರೆ ಸಮುದಾಯಕ್ಕೆ ನೀಡಿರುವ ಪ್ಯಾಕೇಜ್‌ನಂತೆ ಅರ್ಚಕರಿಗೂ ಸಹ ನೀಡುವಂತೆ ಸರ್ಕಾರಕ್ಕೆ ಮನವಿ...

ಕಿಚ್ಚಿಗಳನ್ನು ಸಾಂಕೇತಿಕವಾಗಿ ವಿತರಿಸಿ ಬಳಕೆ ಮಾಡುವುದಾದರೆ ಅರ್ಚಕರಿಗೂ ನೀಡುವಂತೆ...

ಮಾಡಬೇಕು. ಬೇರೆ ಬೇರೆ ಸಮುದಾಯಕ್ಕೆ ನೀಡಿರುವ ಪ್ಯಾಕೇಜ್‌ನಂತೆ ಅರ್ಚಕರಿಗೂ ಸಹ ನೀಡುವಂತೆ...

ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಜಿ.ಎಂ.ಎಂ. ಶಾಂತ, ಪುನರ್ವಸತಿ ಸೆಲೆಕ್ಷನ್ ಕುಮಾರ್, ಚೋನ್ ಚೆಡಿಎಸ್ ಅಧ್ಯಕ್ಷ ಮುನಿನಜಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಅರ್ಚಕರ ಸಂಘದ ಅಧ್ಯಕ್ಷ ಚಂದ್ರಶೇಖರ ದೀಕ್ಷಿತ್, ಗೌರವಾನ್ವಿತ ಶ್ರೀಧರ್ ದೀಕ್ಷಿತ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷ ಪದ್ಮನಾಭ್ ಮತ್ತಿತರರಿದ್ದರು.

ಕೇಂದ್ರ ಕೆಲಸ ದಾಖಲೆತೋರಿಸಲು ಸಿದ್ಧ ಶಾಸಕರ ನೇರ ನುಡಿ

ಸಂ.ಕ.ಸಮಾಚಾರ ಮಾಗಡಿ ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಆಗಿರುವ ಕೆಲಸಗಳ ದಾಖಲೆಗಳನ್ನು ಮಾಜಿ ಶಾಸಕರ ಮನೆಗೆ ಕಳುಹಿಸಲು ಸಿದ್ಧ ಎಂದು ಶಾಸಕ ಎ.ಮಂಜುನಾಥ್ ಹೇಳಿದ್ದಾರೆ.

ನಾನು ಬಂದಿದ್ದೇನೆ, ಈ ಕ್ಷೇತ್ರದ ಜನತೆ ನನ್ನನ್ನು ಶಾಸಕರಾಗಿ ಮಾಡಿದ್ದಾರೆ. ಯಾವುದೇ ವ್ಯಕ್ತಿಯ ವಿರುದ್ಧ ಹಗುರವಾಗಿ ಮಾತನಾಡಬಾರದೆಂದು ಬಾಲಕೃಷ್ಣರವರಿಗೆ ತಿರುಗೇಟು ನೀಡಿದ್ದರು.



ಮಾಗಡಿ ಪಟ್ಟಣದ ತಿರುಮಲೆ 5ನೇ ವಾರ್ಡಿನಲ್ಲಿ 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗೆ ಶಾಸಕ ಎ.ಮಂಜುನಾಥ್ ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಚಿಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಪುನರ್ವಸತಿ ಸದಸ್ಯ ಕಾಂತ್ಯರಾಜು, ಅನಿಲ್ ಕುಮಾರ್, ಎಂ.ಎಸ್.ಮಂಜು, ನರಸೇಗೌಡ, ಜೈಕುಮಾರ್, ರೂಪೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.

Mphasis Group financial statement table with columns for Particulars, Quarter ended 31 March 2020, Year ended 31 March 2020, and Quarter ended 31 March 2019. Includes sections for Consolidated Balance Sheet, ASSETS, and LIABILITIES.

ಚಿಕ್ಕಿತ್ತಿಗೆ ನೆರವು ನೀಡಲು ಮನವಿ

ಸಂ.ಕ.ಸಮಾಚಾರ ಹೊಸಕೋಟೆ ತಾಲೂಕಿನ ಈಸೂರು ವೃತ್ತದಲ್ಲಿ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಾರಪ್ಪನವರಿಗೆ ಕೊರೋನಾ ಕರ್ತವ್ಯ ನಿರ್ವಹಣೆ ವೇಳೆ ತಾಲೂಕಿನ ಕೂಲಿ ಕಾರ್ಮಿಕರಿಗೆ ದಿನನಿತ್ಯದ ಆಹಾರ ವ್ಯವಸ್ಥೆ ಮಾಡುತ್ತಿದ್ದ ವಸತಿನಿಯಕ್ಕೆ ತರಕಾರಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅಪಘಾತವಾಗಿ ಎಡಕಾಲಿನ ಮೂಳೆ ಮುರಿದಿತ್ತು. ಅವರು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು ಇವರ ಶಸ್ತ್ರಚಿಕಿತ್ಸೆ ಹೆಚ್ಚಿನ ಹಣ ಖರ್ಚಾಗಲಿದ್ದು ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಇರುವುದಿಲ್ಲ. ಆದ್ದರಿಂದ ಇವರಿಗೆ ಹಣದ ಅವಕೃತ ಇದ್ದು ಈ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.



ಚನ್ನಪಟ್ಟಣ ತಾಲೂಕಿನ ಗಂಡಕಟ್ಟೆದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಒಂದು ದಾಳಿ ನಡೆಸಿ ಬಾಳೆಗಿಡ ಕಿತ್ತೆಸಿರುವುದು.

ಕಾಡಾನೆ ದಾಳಿ ಬಾಳೆಗಿಡ ನಾಶ

ಸಂ.ಕ.ಸಮಾಚಾರ ಚನ್ನಪಟ್ಟಣ ತಾಲೂಕಿನ ಗಂಡಕಟ್ಟೆದೊಡ್ಡಿ ಗ್ರಾಮದಲ್ಲಿ ಕಾಡಾನೆಗಳ ಒಂದೊಂದು ದಾಳಿ ನಡೆಸಿ ರೈತ ತಮ್ಮಯ್ಯನಿಗೆ ಸೇರಿದ ಬಾಳೆತೋಟದ 45 ಬಾಳೆಗಿಡ ಹಾಗೂ ತೆಂಗಿನಮರ ಸೇರಿದಂತೆ ಪಕ್ಕದ ತೋಟದ ಸೌತೆಕಾಯಿ ಬೆಳೆಯನ್ನು ನಾಶಪಡಿಸಿವೆ.

ಆಹಾರದ ಕಿಟ್ ವಿತರಣೆ



ಸಂ.ಕ.ಸಮಾಚಾರ ನೆಲಮಂಗಲ ತಾಲೂಕಿನ ಕಸಬಾ ಹೋಬಳಿಯ ಮುಜರಾಯಿ ದೇವಾಲಯದಲ್ಲಿ ಅರ್ಚಕರುಗಳಿಗೆ ದುಡಿಯುತ್ತಿರುವ 105 ಅರ್ಚಕರ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಹಾಗೂ ನೆಲಮಂಗಲ ಚೋನ ಸಮಿತಿಯ ಸಮಾಜ ಸಮಾಜದ 100 ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳವರ ಮುಖೇನ ವಿತರಿಸಲಾಗಿದೆ ಎಂದು ತಾಲೂಕಿನ ತಹಶೀಲ್ದಾರ್ ಎಂ.ಶ್ರೀನಿವಾಸಪ್ಪ ತಿಳಿಸಿದ್ದಾರೆ.

ತಾಲೂಕಿನ ವ್ಯಾಪ್ತಿಯಲ್ಲಿ ಬೇರೆ ರಾಜ್ಯಗಳಿಂದ ಬಂದಂತಹ 3 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು 50 ಮಂದಿ ಬೇರೆ ರಾಜ್ಯದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ತಪಾಸಣಾ ಪಟ್ಟಿಯಲ್ಲಿ ಬೆಲ್ಟಾಧಿಪತಿ-ರಿಗಳಿಗೆ ಅನುಮತಿಗಾಗಿ ಸಲ್ಲಿಸಲಾಗಿದೆ.

ರಾಜ್ಯನೋಡಲ್ ಅಧಿಕಾರಿಗಳಿಗೆ ವಲಸೆ ಕಾರ್ಮಿಕರ ಪಟ್ಟಿಯನ್ನು ಸಲ್ಲಿಸಿ ಬೇರೆ ರಾಜ್ಯಗಳ ನೋಡಲ್ ಅಧಿಕಾರಿಗಳಿಂದ ಅನುಮತಿಯನ್ನು ಪಡೆದ ನಂತರ ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಲು ಕ್ರಮವಹಿಸುವುದಾಗಿ ಹೇಳಿದರು.

ಆರೋಗ್ಯ ಕೇಂದ್ರಕ್ಕೆ ಸ್ತ್ರೀನಿಗ್ ಯಂತ್ರ ವಿತರಣೆ



ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ತ್ರೀನಿಗ್ ಯಂತ್ರಗಳನ್ನು ಬಿಡುಗಡೆ ಮಾಡುವ ವಿತರಣೆ ನಡೆಯಿತು.

ಸಂ.ಕ.ಸಮಾಚಾರ ನಲ್ಲೂರು ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ಪ್ರತಿ ಗ್ರಾಮದಲ್ಲೂ ಆಶಾಕಾರ್ಯಕರ್ತೆಯರು ಸ್ತ್ರೀನಿಗ್ ಯಂತ್ರದ ಮುಖಾಂತರ ಪರಿಶೀಲನೆ ಕೊರೋನಾ ವೈರಸ್ ತಡೆಗಟ್ಟಲು ಸಹಕಾರಿಯಾಗುತ್ತವೆ ಎಂದು ಜಿಪಂ ಸದಸ್ಯ ಲಕ್ಷ್ಮಿ ನಾರಾಯಣ್ ಹೇಳಿದರು.

ಈ ರೀತಿ ಯಂತ್ರಗಳನ್ನು ದಾನಿಗಳ ರೂಪದಲ್ಲಿ ಆರೋಗ್ಯ ಕೇಂದ್ರಕ್ಕೆ ನೀಡಿದರೆ ಆಶಾಕಾರ್ಯಕರ್ತೆಯರು ಸಹ ಗ್ರಾಮಗಳಲ್ಲಿ ಸರ್ವೆ ಮಾಡುವಾಗ ಬರುವ ಪ್ರತಿಯೊಬ್ಬರನ್ನು ಪರಿಶೀಲಿಸಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವೈದ್ಯರು ಸಹ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತಾಗಿದೆ.

ಲಾಕ್‌ಡೌನ್ ಉಲ್ಲಂಘನೆ: ದೂರು ಸಂ.ಕ.ಸಮಾಚಾರ ಕನಕಪುರ ಮೂಢನಂಬಿಕೆಗೆ ಒಳಗಾದ ಜನತೆ ದೇವಿಯ ಆರಾಧನೆ ಮಾಡುವ ಹೆಸರಿನಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ ಆರೋಪದ ಮೇಲೆ ದೇವಾಲಯದ ಅರ್ಚಕ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ಕೋಡೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕೋಡೀಹಳ್ಳಿ ಹೋಬಳಿ ಕೋಗೊಂಡನಹಳ್ಳಿ ಗ್ರಾಮದ ಮಾರಮನಗುಡಿ ಅರ್ಚಕ ಚಿಕ್ಕಮರಿಗೌಡ ಮತ್ತಿತರರ ಮೇಲೆ ಕೋಡೀಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕ್ವಾರಂಟೈನ್ ಗೆ ಒಪ್ಪಿದವರಿಗೆ ಮಾತ್ರ ಅವಕಾಶ

ಸಂ.ಕ.ಸಮಾಚಾರ ಅತ್ತಿಬೆಲೆ ಈ ಪ್ರದೇಶವು ಅಂತರಾಜ್ಯ ಗಡಿಭಾಗವಾಗಿದ್ದು ವಿಶೇಷ ಸೂಕ್ಷ್ಮ ತಪಾಸಣೆಗೆ ಒತ್ತು ನೀಡಲಾಗಿದೆ. ಹೊರರಾಜ್ಯದ ಬರುವಂತಹ ಪ್ರಯಾಣಿಕರು 14 ದಿನಗಳ ಕಾಲ ಕ್ವಾರಂಟೈನ್ ಯಾರು ಒಪ್ಪುತ್ತಾರೋ ಅವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುವುದು. ಇದಕ್ಕೆ ಒಪ್ಪಿದವರನ್ನೂ ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಿಳಿಸಿದರು.

ಸೇರಿದಂತೆ ರಾಜ್ಯಗಳಿಂದ ಆಗಮಿಸುವ ಯಾವುದೇ ವ್ಯಕ್ತಿ ಅಥವಾ ಪ್ರತಿಯೊಬ್ಬ ಪ್ರಯಾಣಿಕರನ್ನು ಪರಿಶೀಲಿಸಿ ನಂತರ ಕಡ್ಡಾಯವಾಗಿ ಕ್ವಾರಂಟೈನ್ ಗೆ ಸೂಚಿಸಿ ಕಡ್ಡಾಯವಾಗಿ ಕರೆದುಕೊಂಡು ಹೋಗಲಾಗುವುದು. ಅವರಿಗೆ ಸರ್ಕಾರಿ ವ್ಯವಸ್ಥೆಯಲ್ಲಿ ಉಚಿತವಾಗಿ ಶಾಲೆ, ಹಾಸ್ಟೆಲ್, ಕಲ್ಯಾಣಮಂಟಪಗಳಲ್ಲಿ ಸೇರಿಸಲಾಗುವುದು.

ಕ್ವಾರಂಟೈನ್ ಮಾಡಲಾಗುವುದು ಎಂದರು. ತಾಲೂಕು ದಂಡಾಧಿಕಾರಿ ಮಹಾದೇವಯ್ಯ, ಅತ್ತಿಬೆಲೆ ರಾಜ್ಯದ ವ್ಯವಸ್ಥಾಪಕ ಸಹಾಯಕ, ಉಪನಿರೀಕ್ಷಕ ನವೀನ್ ಮತ್ತು ಅರ್ಚಿಟ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಮತ್ತು ಪೊಲೀಸರು ಪಾಲ್ಗೊಂಡಿದ್ದರು.

ಹೋಂಕ್ವಾರಂಟೈನ್ ನಿಂದ ತೆರವು ಸಂ.ಕ.ಸಮಾಚಾರ ನೆಲಮಂಗಲ ಕೊರೋನಾ ಸಂಭವಾನುಕೂಲಿ ತಾಲೂಕಿನ ಗಡಿಭಾಗದ ದೊಡ್ಡಬಳ್ಳಾಪುರ ತಾಲೂಕಿನ ಮುಜರಾಯಿ ಹೋಬಳಿ ಚನ್ನಾಪುರ ಅಗ್ರಹಾರದ ದಾಖಲೆ ಗ್ರಾಮವಾದ ಗಾಡುಗಿರಪಾಳ್ಯ(ಕೋಡಿಪಾಳ್ಯ) ಗ್ರಾಮವನ್ನು ಹೋಂ ಕ್ವಾರಂಟೈನ್ ನಿಂದ ತೆರವು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಆದೇಶಿಸಿದ್ದಾರೆ. ಗಾಡುಗಿರಪಾಳ್ಯ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮವನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಗಾಡುಗಿರಪಾಳ್ಯದಲ್ಲಿ ಏಪ್ರಿಲ್ 13ರ ನಂತರ ಇಲ್ಲಿಯವರೆಗೂ ಯಾವುದೇ ಕೊರೋನಾ ಪ್ರಕರಣ ಕಂಡುಬಂದಿಲ್ಲ ಮತ್ತು ದೃಢಪಟ್ಟಿದ್ದವರಿಂದ ಗ್ರಾಮವನ್ನು ಹೋಂ ಕ್ವಾರಂಟೈನ್ ನಿಂದ ತೆರವುಗೊಳಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.



ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿರುವ ಚಿಕ್ಕೋಸ್ಕೂಪಲ್ಲಿ ಅಧಿಕಾರಿಗಳಿಗೆ ಕಾರ್ಯವೈಖರಿ ಕುರಿತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಪರಿಶೀಲಿಸಿದರು.



ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿರುವ ಚಿಕ್ಕೋಸ್ಕೂಪಲ್ಲಿ ಅಧಿಕಾರಿಗಳಿಗೆ ಕಾರ್ಯವೈಖರಿ ಕುರಿತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಪರಿಶೀಲಿಸಿದರು.

Notes section and summary table for Mphasis Group financial results. Includes a table with columns for Particulars, Quarter ended 31 March 2020, Year ended 31 March 2020, and Quarter ended 31 March 2019. Also includes a signature block for Nitin Rakesh, Chief Executive Officer.